

ಸಾಕ್ಷಿಯನ್ನು ದಿನಾಂಕ 03-08-2026 ರಂದು ಪುನಃ ಕರೆಯಿಸಿ ಪ್ರಮಾಣ ವಚನಬೋಧಿಸಲಾಯಿತು.ಪಾಟೀ ಸವಾಲು: ಪ್ರತಿವಾದಿಯ ಪರ ಶ್ರೀ ಎ.ಎಸ್.ಕೆ ವಕೀಲರಿಂದ:

1. ನಾನು ಪಿ.ಯು.ಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ನನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಮಾಡುತ್ತಿದ್ದೇನೆ. ನನ್ನ ಮಕ್ಕಳ ವಿದ್ಯಾಭ್ಯಾಸ ಮುಗಿದಿದೆ. ಒಬ್ಬ ಮಗಳು ಕೆಲಸಕ್ಕೆ ಹೋಗುತ್ತಾಳೆ ಮತ್ತೊಬ್ಬಳು ಮನೆಯಲ್ಲೇ ಇದ್ದಾಳೆ. ನನ್ನ ಗಂಡ ದಿನಾಂಕ 01.01.2023 ರಂದು ತೀರಿಕೊಂಡಿದ್ದಾರೆ. ನಾನು ಕೆಲಸಕ್ಕೆ ಹೋಗುವುದಿಲ್ಲ, ಮನೆಯಲ್ಲೇ ಇರುತ್ತೇನೆ. ನಮ್ಮ ಕುಟುಂಬಕ್ಕೆ ಸರ್ಕಾರದಿಂದ ಪಡಿತರ ಚೀಟಿ ಕೊಟ್ಟಿಲ್ಲ. ನನಗೆ ಯಾವುದೇ ಆದಾಯ ಮೂಲ ಇಲ್ಲ ಎಂದರೆ ಸರಿ. ಬ್ಯಾಂಕ್ ಸಾಲ ಇದೆಯೇ ಎಂಬ ಪ್ರಶ್ನೆಗೆ ಸಾಕ್ಷಿ ಮನೆ ಕಟ್ಟಲು ಭದ್ರಾವತಿಯ ಜನ್ನಾಪುರ ಶಾಖೆಯ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ರೂ.8 ಲಕ್ಷ ಸಾಲವನ್ನು 2021 ರಲ್ಲಿ ನನ್ನ ಗಂಡ ತೆಗೆದುಕೊಂಡಿದ್ದರು.

2. ಪ್ರತಿವಾದಿ ನಮ್ಮ ಮನೆಯ ಬಳಿಯೇ ವಾಸವಿದ್ದರು ಹಾಗಾಗಿ ನನಗೆ 2-3 ವರ್ಷಗಳಿಂದ ಅವರ ಪರಿಚಯವಿದೆ. ಅವರು ಕಡದಕಟ್ಟೆಯ ಎ ಕೆ ಕಾಲೋನಿಯಲ್ಲಿ ವಾಸವಿದ್ದಾರೆ ಎಂದರೆ ಸರಿ. ಕಡದಕಟ್ಟೆಯಿಂದ ಜೇಡಿಕಟ್ಟೆ ಎಷ್ಟು ಕಿ.ಮೀ ದೂರ ಇದೆ ಎನ್ನುವುದು ನನಗೆ ಗೊತ್ತಿಲ್ಲ. ಸಾಕ್ಷಿ ಪುನಃ ಬಸ್ಸಿನಲ್ಲಿ 10 ನಿಮಿಷದಲ್ಲಿ ಹೋಗುಬಹುದು ಎನ್ನುತ್ತಾರೆ. 4-5 ಕಿ.ಮೀ ಇದೆ ಎಂದರೆ ಸರಿ. ಪ್ರತಿವಾದಿ ಜೇಡಿಕಟ್ಟೆಯಲ್ಲಿ ಯಾವತ್ತು ವಾಸವಿಲ್ಲ ಎಂದರೆ ಸಾಕ್ಷಿ ಅವರು ಮೊದಲು ಕಡದಕಟ್ಟೆಯಲ್ಲೇ ವಾಸವಿದ್ದರು, ಮತ್ತು ಇತ್ತೀಚೆಗೆ ಜೇಡಿಕಟ್ಟೆಗೆ ಸ್ಥಳಾಂತರ ಗೊಂಡಿದ್ದಾರೆ ಎನ್ನುತ್ತಾರೆ. ಅವರು ಮೊದಲಿನಿಂದಲೂ ಕಡದಕಟ್ಟೆಯ ಎ ಕೆ

ಕಾಲೋನಿಯಲ್ಲೇ ವಾಸವಿದ್ದಾರೆ ಎಂದರೆ ಸರಿಯಲ್ಲ. ನನ್ನ ವಾದ ಪತ್ರದಲ್ಲಿ ತಿಳಿಸಿರುವಂತೆ ಪ್ರತಿವಾದಿ ಜೆಡಿಕಟ್ಟೆಯಲ್ಲಿ ಚಿರು ಚಿಕ್ಕನ್ ಸೆಂಟರ್ ಎಂಬ ಅಂಗಡಿ ನಡೆಸುತ್ತಿಲ್ಲ ಎಂದರೆ ಸರಿಯಲ್ಲ. ಪ್ರತಿವಾದಿಯ ವಿಳಾಸದ ಬಗ್ಗೆ ಸುಳ್ಳು ಮಾಹಿತಿ ಕೊಟ್ಟಿದ್ದೇನೆ ಎಂದರೆ ಸರಿಯಲ್ಲ.

3. ಪ್ರತಿವಾದಿಗೆ ಕಡದಕಟ್ಟೆ ಗ್ರಾಮದಲ್ಲಿ 1 ಎಕರೆ ಅಡಿಕೆ ತೋಟ ಇದೆ ಎನ್ನುವುದು ನನಗೆ ಗೊತ್ತಿಲ್ಲ. ಅವರು ಖಾಸಗಿ ವೃತ್ತಿ ಮಾಡುತ್ತಿತ್ತು, ಸಾಕಷ್ಟು ಆದಾಯವಿರುವುದರಿಂದ ಅವರು ಯಾರಿಂದಲೂ ಸಾಲ ಪಡೆಯುವ ಸಂದರ್ಭ ಬಂದಿಲ್ಲ ಎನ್ನುವುದು ಸುಳ್ಳು. ಈ ದಾವೆ ದಾಖಲಿಸುವ ಮೊದಲು ಪ್ರತಿವಾದಿಗೆ ನೋಟಿಸು ಕೊಡಲು ನಾನೇ ವಕೀಲರಿಗೆ ಮಾಹಿತಿ ಕೊಟ್ಟಿದ್ದೇನೆ. ದಾವೆ ದಾಖಲಿಸಲು ನಾನೇ ಮಾಹಿತಿ ಕೊಟ್ಟಿದ್ದೇನೆ ಎಂದರೆ ಸರಿ. ಈ ದಾವೆಯಲ್ಲಿ ಹೇಳಿರುವ ವ್ಯವಹಾರವನ್ನು ಹೊರತುಪಡಿಸಿ ನನ್ನ ಮತ್ತು ಪ್ರತಿವಾದಿ ನಡುವೆ ಯಾವುದೇ ಹಣಕಾಸಿನ ವ್ಯವಹಾರ ಆಗಿಲ್ಲ ಎಂದರೆ ಸರಿ.

4. ದಿನಾಂಕ 05.08.2022 ಕ್ಕೂ 2 ದಿನ ಮೊದಲು ಪ್ರತಿವಾದಿ ನನ್ನ ಗಂಡನ ಬಳಿ ಬಂದು 2 ತಿಂಗಳ ಮಟ್ಟಿಗೆ ಸಾಲ ಬೇಕೆಂದು ಕೇಳಿದ್ದನು. ಆಗ ನಿಮ್ಮ ಗಂಡನ ಬಳಿ ಹಣ ಇತ್ತೇ ಎಂಬ ಪ್ರಶ್ನೆಗೆ ಸಾಕ್ಷಿ ನಮ್ಮ ಮನೆಯನ್ನು ಭೋಗ್ಯಕ್ಕೆ ಕೊಟ್ಟಿದ್ದೆವು ಮತ್ತು ಸದರಿ ಭೋಗ್ಯದಾರರನ್ನು ತೆರವುಗೊಳಿಸಲು ಹಾಗೂ ಅವರಿಗೆ ಕೊಡಲು ರೂ.4 ಲಕ್ಷದ ಭೋಗ್ಯದ ಹಣವನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದೆವು ಎನ್ನುತ್ತಾರೆ. ಸದರಿ ರೂ.4 ಲಕ್ಷ ಹಣವನ್ನು ಬ್ಯಾಂಕಿನಿಂದ ತಂದಿದ್ದೆವು. ನನ್ನ ಗಂಡನ ಖಾತೆಯಿಂದ 2-3 ಬಾರಿ ಸದರಿ ಹಣವನ್ನು ಬಿಡಿಸಿಕೊಂಡು ತಂದಿದ್ದೆವು. ದಿನಾಂಕ 05-08-2022 ಕ್ಕೂ 15 ದಿನಗಳ ಹಿಂದೆ ಹಣವನ್ನು

ಕಾರ್ಪೊರೇಷನ್ ಬ್ಯಾಂಕ್ ನಿಂದ ತಂದಿದ್ದೆವು. ಆ ಸಂಬಂಧ ಬ್ಯಾಂಕ್ ದಾಖಲೆಗಳು ನನ್ನ ಬಳಿ ಇದೆ. ಸದರಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಕೊಡಲು ತೊಂದರೆ ಇಲ್ಲ. ನಮ್ಮ ಮನೆಯಲ್ಲಿ ಭೋಗ್ಯಕ್ಕೆ ಇದ್ದವರ ಹೆಸರು ಮಲ್ಲಿಕಾರ್ಜುನ. ಭೋಗ್ಯಕ್ಕೆ ಸಂಬಂಧಪಟ್ಟ ದಾಖಲೆ ಇದೆಯೇ ಎಂಬ ಪ್ರಶ್ನೆಗೆ ಸಾಕ್ಷಿ ಭೋಗ್ಯದ ಅವಧಿ ಮುಗಿದಿದ್ದರಿಂದ ದಾಖಲೆ ಇಟ್ಟುಕೊಂಡಿಲ್ಲ ಎನ್ನುತ್ತಾರೆ. ಮಲ್ಲಿಕಾರ್ಜುನ ಎಂಬುವವರು ನಮ್ಮ ಮನೆಯಲ್ಲಿ ಭೋಗ್ಯಕ್ಕೆ ಇರಲಿಲ್ಲ, ಅವರಿಗೆ ಮರುಪಾವತಿ ಮಾಡಲು ರೂ.4 ಲಕ್ಷ ಭೋಗ್ಯದ ಹಣವನ್ನು ನಾವು ಬ್ಯಾಂಕಿನಿಂದ ತಂದಿರಲಿಲ್ಲ ಮತ್ತು ಅದನ್ನು ಪ್ರತಿವಾದಿ ಸಾಲ ಕೊಟ್ಟಿಲ್ಲ ಎಂದರೆ ಸರಿಯಲ್ಲ.

5. ಪ್ರತಿವಾದಿ ಪಡೆದ ಸಾಲಕ್ಕೆ ಬಡ್ಡಿ ಕೊಡಲು ಮಾತುಕತೆ ಆಗಿದೆ ಎಂಬ ಪ್ರಶ್ನೆಗೆ ಸಾಕ್ಷಿ ಅವರು ಕೇವಲ 2 ತಿಂಗಳಿಗೆ ಸಾಲ ಬೇಕೆಂದು ಕೇಳಿದ್ದರಿಂದ ಬಡ್ಡಿ ಮಾತನಾಡಿಲ್ಲ ಎನ್ನುತ್ತಾರೆ. ಸಾಲ ಪಡೆದುಕೊಳ್ಳಲು ಪ್ರತಿವಾದಿ ಒಬ್ಬರೇ ಬಂದಿದ್ದರು, ಆಗ ನಾನು ಮತ್ತು ನನ್ನ ಗಂಡ ಇದ್ದೆವು. ಹಣವನ್ನು ನಿಮ್ಮ ಗಂಡ ಪ್ರತಿವಾದಿಗೆ ಕೊಟ್ಟರು ಎಂದರೆ ಸಾಕ್ಷಿ ನಾನು ಕೊಟ್ಟಿ ಎನ್ನುತ್ತಾರೆ. ನಿ.ಪಿ.-1 ರ ಚೆಕ್ ನ್ನು ಪ್ರತಿವಾದಿ ದಿನಾಂಕ 07.12.2022 ರಂದು ಕೊಟ್ಟರು. ದಿನಾಂಕ 05.08.2022 ರಂದು ಪ್ರತಿವಾದಿ ನನಗೆ ಯಾವುದೇ ದಾಖಲೆ ಕೊಟ್ಟಿಲ್ಲ ಎಂದರೆ ಸರಿ. ನಿ.ಪಿ.-3 ರ ನೋಟೀಸಿನಲ್ಲಿ ದಿನಾಂಕ 05.08.2022 ರಂದೇ ಫೋಟೋ ನನಗೆ ನಿ.ಪಿ.-1 ರ ಚೆಕ್ ಕೊಟ್ಟು ಎಂದು ಹೇಳಲಾಗಿದೆ ಎಂದರೆ ಸರಿಯಲ್ಲ. ಸದರಿ ಚೆಕ್ ನ್ನು ಪ್ರತಿವಾದಿ ಡಿಸೆಂಬರ್ ತಿಂಗಳಿನಲ್ಲಿ ಕೊಟ್ಟರು ಎಂದು ವಾದ ಪತ್ರದಲ್ಲಿ ಬರೆದಿದ್ದೇನೆ ಎಂದರೆ ಸರಿ. ಪ್ರತಿವಾದಿ ನನಗೆ ಯಾವುದೇ ಚೆಕ್ ನ್ನು ಕೊಟ್ಟಿಲ್ಲ ಹಾಗಾಗಿ ವಾದ ಪತ್ರ ಮತ್ತು ನೋಟೀಸಿನಲ್ಲಿ ಚೆಕ್ ಕೊಟ್ಟ ದಿನಾಂಕಗಳ ಬಗ್ಗೆ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದೇನೆ ಎಂದರೆ ಸರಿಯಲ್ಲ. ರೂ.4

ಲಕ್ಷದಷ್ಟು ದೊಡ್ಡ ಮೊತ್ತವನ್ನು ಯಾವುದೇ ದಾಖಲೆ ಕೊಡದೆ ಸಾಲವಾಗಿ ಕೊಟ್ಟಿದ್ದೇನೆ ಎಂದು ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

6. ಪ್ರತಿವಾದಿ ಸಹಿ ಮಾಡಿದ್ದ ಖಾಲಿ ಚೆಕ್ ಕೊಟ್ಟಿದ್ದರೇ ಎಂಬ ಪ್ರಶ್ನೆಗೆ ಸಾಕ್ಷಿ ಇಲ್ಲ, ಸದರಿ ಚೆಕ್ ನ್ನು ತುಂಬಿಸಿ ಕೊಟ್ಟಿದ್ದರು ಎನ್ನುತ್ತಾರೆ. ನಿ.ಪಿ.- 1 ರ ಚೆಕಿನಲ್ಲಿ ನನ್ನ ಹೆಸರನ್ನು ನಾನೇ ಬರೆದಿದ್ದೇನೆ. ದಿನಾಂಕ, ರೂ.4 ಲಕ್ಷ ಮೊತ್ತವನ್ನು ಅಕ್ಷರದಲ್ಲಿ ಮತ್ತು ಸಂಖ್ಯೆಯಲ್ಲಿ ನಾನೇ ಬರೆದಿದ್ದೇನೆ ಎಂದರೆ ಸಾಕ್ಷಿ ಪ್ರತಿವಾದಿಯ ಸಮಕ್ಷಮದಲ್ಲೇ ಸದರಿ ವಿವರಗಳನ್ನು ನಾನೇ ಚೆಕ್ ನಲ್ಲಿ ಬರೆದೆ ಎನ್ನುತ್ತಾರೆ. ಆ ರೀತಿ ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ಪ್ರತಿವಾದಿ ತನ್ನ ಸಹಿ ಮಾತ್ರ ಹಾಕಿ ನಿ.ಪಿ.- 1 ರ ಚೆಕ್ ನ್ನು ಕೊಟ್ಟಿದ್ದರು ಮತ್ತು ಅದನ್ನು ಬ್ಯಾಂಕ್ ಗೆ ಹಾಜರುಪಡಿಸುವಾಗ ನಾನು ಇತರ ವಿವರಗಳನ್ನು ತುಂಬಿಕೊಂಡಿದ್ದೇನೆ ಎಂದರೆ ಸರಿಯಲ್ಲ.

7. ನಿ.ಪಿ.- 1 ರ ಚೆಕ್ ನ್ನು ದಿನಾಂಕ 03.02.2023 ರಂದು ಬ್ಯಾಂಕ್ ಗೆ ನಗದಿಕರಣಕ್ಕಾಗಿ ಹಾಜರುಪಡಿಸಿದ್ದೆ. ಖಾತೆಯಲ್ಲಿ ಸಾಕಷ್ಟು ಹಣ ಇಲ್ಲ ಎಂಬ ಕಾರಣಕ್ಕೆ ಸದರಿ ಚೆಕ್ ಅಮಾನ್ಯಗೊಂಡ ವಿಷಯವನ್ನು ಪ್ರತಿವಾದಿಗೆ ತಿಳಿಸಿದ್ದೆ. ಸದರಿ ಮಾಹಿತಿಯನ್ನು ಕೊಡದೆ ಏಕಾ-ಏಕಿ ನಿ.ಪಿ.-3 ರ ನೋಟಿಸು ಕೊಟ್ಟಿದ್ದೆ ಎಂದರೆ ಸರಿಯಲ್ಲ. ಸದರಿ ನೋಟಿಸು ಪ್ರತಿವಾದಿಗೆ ಜಾರಿಯಾಗಿಲ್ಲ ಹಾಗೂ ನಾನು ನೋಟಿಸಿನಲ್ಲಿ ತಿಳಿಸಲಾಗಿರುವ ವಿಳಾಸದಲ್ಲಿ ಪ್ರತಿವಾದಿ ವಾಸವಿರಲಿಲ್ಲ ಎಂದರೆ ಸರಿಯಲ್ಲ. ಅದೇ ಕಾರಣದಿಂದ ಪ್ರತಿವಾದಿ ಸದರಿ ನೋಟಿಸಿಗೆ ಉತ್ತರ ಕೊಡಲು ಸಾಧ್ಯವಾಗಿಲ್ಲ ಎಂದರೆ ಸರಿಯಲ್ಲ. ನೋಟಿಸು ಕೊಟ್ಟ 2 ವರ್ಷ 9 ತಿಂಗಳ ನಂತರ ಈ ದಾವೆ ಹಾಕಲಾಗಿದೆ ಎಂದರೆ ಸಾಕ್ಷಿ ಚೆಕ್ ಮೇಲೆ 3 ವರ್ಷದ ಕಾಲಾವಧಿ ಇದೆ ಎಂದು ಗೊತ್ತಾಗಿದ್ದರಿಂದ ಮತ್ತು ಆ ಸಂದರ್ಭದಲ್ಲಿ ನನ್ನ ಮಗಳು

ವಿದ್ಯಾಭ್ಯಾಸ ಮಾಡುತ್ತಿದ್ದರಿಂದ ಹಾಗೂ ಮನೆ ನಡೆಸಲು ಸಾಕಗುವಷ್ಟು ಆದಾಯನನಗೆ ಇಲ್ಲದಿದ್ದರಿಂದ ಮತ್ತು ನ್ಯಾಯಾಲಯದ ಖರ್ಚು ಭರಿಸಲು ಸಾಧ್ಯವಾಗದಿದ್ದರಿಂದ ತಕ್ಷಣಕ್ಕೆ ದಾವೆ ಹಾಕಲು ಆಗಲಿಲ್ಲ ಎನ್ನುತ್ತಾರೆ. ಸಾಕ್ಷಿ ಪುನಃ ಈಗ ಸಂಬಳ ಜಾಸ್ತಿಯಾಗಿದ್ದು, ನ್ಯಾಯಾಲಯದ ಖರ್ಚು ಭರಿಸಲು ಶಕ್ತಳಾದ ನಂತರ ದಾವೆ ಹಾಕಿದ್ದೇನೆ ಎನ್ನುತ್ತಾರೆ.

8. ನಾನು ಆರೋಪಿಸಿರುವಂತೆ ಪ್ರತಿವಾದಿ ಮತ್ತು ನನ್ನ ನಡುವೆ ಯಾವುದೇ ವ್ಯವಹಾರ ಆಗಿಲ್ಲ ಹಾಗಾಗಿ ಚೆಕ್ ಅಮಾನ್ಯಗೊಂಡ ತಕ್ಷಣ ದಾವೆ ಹಾಕಿಲ್ಲ ಎಂದರೆ ಸರಿಯಲ್ಲ. ನನಗೆ ಪ್ರತಿವಾದಿಯ ಪರಿಚಯವೇ ಇಲ್ಲ ಎಂದರೆ ಸರಿಯಲ್ಲ. ನನ್ನ ಗಂಡ ಮತ್ತು ಪ್ರತಿವಾದಿ ಸ್ನೇಹಿತರು ಎಂದರೆ ಸಾಕ್ಷಿ ಅಂತ ಸ್ನೇಹ ಇರಲಿಲ್ಲ, ಅವರಿಬ್ಬರು ಪರಿಚಯಸ್ಥರು ಎನ್ನುತ್ತಾರೆ. ನನ್ನ ಗಂಡ ಸ್ವಂತ ಕಾರು ಇಟ್ಟುಕೊಂಡು ಬಾಡಿಗೆಗೆ ವ್ಯವಹಾರ ಮಾಡುತ್ತಿದ್ದರು. ನನ್ನ ಗಂಡ ಬಡ್ಡಿ ವ್ಯವಹಾರ ಮಾಡುತ್ತಿದ್ದರು ಮತ್ತು ಚೀಟಿ ವ್ಯವಹಾರ ನಡೆಸುತ್ತಿದ್ದರು ಎಂದರೆ ಸರಿಯಲ್ಲ. 2020 ರಲ್ಲಿ ರೂ.5 ಲಕ್ಷ ಮೊತ್ತದ ಚೀಟಿ ನಡೆಸುತ್ತಿದ್ದರು ಎಂದರೆ ಸರಿಯಲ್ಲ. ಸದರಿ ಚೀಟಿಗೆ ಪ್ರತಿವಾದಿ ಮತ್ತು ಇತರರು ಚಂದಾರರಾಗಿದ್ದರು ಎಂದರೆ ಸರಿಯಲ್ಲ. ಸದರಿ ಚೀಟಿಯಲ್ಲಿ 6 ತಿಂಗಳಿಗೆ ಒಂದು ಬಾರಿ ರೂ.50 ಸಾವಿರ ಕಂತು ಪಾವತಿ ಮಾಡಬೇಕಿತ್ತು ಎಂದರೆ ಸರಿಯಲ್ಲ. 6 ಕಂತಿನ ಬಾಬು ಒಟ್ಟು ರೂ.3 ಲಕ್ಷ ಹಣವನ್ನು ಪ್ರತಿವಾದಿ ನನ್ನ ಗಂಡನಿಗೆ ಪಾವತಿ ಮಾಡಿದ್ದರು ಎಂದರೆ ಸರಿಯಲ್ಲ. ಸಾಕ್ಷಿ ಪುನಃ ಚೀಟಿ ವ್ಯವಹಾರ ಆಗಿಲ್ಲ ಎನ್ನುತ್ತಾರೆ. ಕಡದಕಟ್ಟಿ ಎ ಕೆ ಕಾಲೋನಿ ಮಲ್ಲೇಶ್ ಎಂಬುವವರು ಸದರಿ ಚೀಟಿಯ ಚಂದಾದಾರರು ಆಗಿದ್ದರು ಎಂದರೆ ಸಾಕ್ಷಿ ಚೀಟಿ ವ್ಯವಹಾರವೇ ಆಗಿಲ್ಲ ಎನ್ನುತ್ತಾರೆ. ಸದರಿ ವ್ಯವಹಾರದಲ್ಲಿ ಪ್ರತಿವಾದಿ ರೂ.1.20 ಲಕ್ಷ ಕಮಿಷನ್ ಹಣ ಪಡೆದುಕೊಂಡಿದ್ದರು ಎನ್ನುವುದು ಸುಳ್ಳು. ಸದರಿ ಕಮಿಷನ್

ಹಣದ ಭದ್ರತೆಗಾಗಿ ಪ್ರತಿವಾದಿಯ ಸಹಿ ಇರುವ 2 ಖಾಲಿ ಚೆಕ್ ಗಳನ್ನು ನನ್ನ ಗಂಡ ಪಡೆದುಕೊಂಡಿದ್ದರು ಎನ್ನುವುದು ಸುಳ್ಳು.

9. ನನ್ನ ಗಂಡ ತೀರಿಕೊಳ್ಳುವ ಮೊದಲು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಾಗಿದ್ದರು ಎಂದರೆ ಸರಿ. ಹಣದ ತುರ್ತು ಅಗತ್ಯ ಇದ್ದ ಕಾರಣ ಪ್ರತಿವಾದಿ ಆಸ್ಪತ್ರೆಗೆ ಬಂದು ನನಗೆ ರೂ.50 ಸಾವಿರ ಹಣ ಕೊಟ್ಟಿದ್ದರು ಎಂದರೆ ಸರಿಯಲ್ಲ. ಹಣ ಪಡೆದುಕೊಂಡು ಈಗ ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ನನ್ನ ಗಂಡ ದಿನಾಂಕ 01.01.2023 ರಂದು ತೀರಿಕೊಂಡರು ಎಂದರೆ ಸರಿ. ಅವರ ಮರಣದ ನಂತರ ಚೀಟಿ ಚಂದಾದಾರರು ಹಣ ಕೊಡುವಂತೆ ನನ್ನ ಬಳಿ ಬಂದಿದ್ದರು ಎಂದರೆ ಸಾಕ್ಷಿ ಚೀಟಿ ವ್ಯವಹಾರ ಮಾಡಿಲ್ಲ ಮತ್ತು ಯಾರು ನನ್ನ ಬಳಿ ಬಂದಿಲ್ಲ ಎನ್ನುತ್ತಾರೆ. ರೂ.1.20 ಲಕ್ಷ ಚೀಟಿ ಕಮಿಷನ್ ಹಣದ ಪೈಕಿ ರೂ. 50 ಸಾವಿರ ಗಳನ್ನು ಪ್ರಕರಣ ನನಗೆ ಆಸ್ಪತ್ರೆಗೆ ತಂದುಕೊಟ್ಟಿದ್ದರು ಮತ್ತು ರೂ.70 ಸಾವಿರ ಹಣ ಕೊಡಲು ಬಾಕಿ ಉಳಿಸಿಕೊಂಡಿದ್ದರು ಎಂದರೆ ಸರಿಯಲ್ಲ. ಆ ಪೈಕಿ 6 ಕಂತುಗಳಲ್ಲಿ ಪ್ರತಿವಾದಿ ಪಾವತಿಸಿದ್ದ ರೂ.3 ಲಕ್ಷಗಳನ್ನು ಮರುಪಾವತಿ ಮಾಡುವಂತೆ ಪ್ರತಿವಾದಿ ನನ್ನ ಬಳಿ ಕೇಳಿದಾಗ ನಾನು ಒಪ್ಪಲಿಲ್ಲ ಎಂದರೆ ಸರಿಯಲ್ಲ. ಆಗ ನನ್ನ ಗಂಡ ಯಾವುದೇ ಹಣ ಕೊಡಲು ಬಾಕಿ ಇಲ್ಲ, ನೀವೇ ಅವರಿಗೆ ರೂ.4 ಲಕ್ಷ ಸಾಲ ಕೊಡಬೇಕೆಂದು ನಾನು ಪ್ರತಿವಾದಿ ಬಳಿ ಬೇಡಿಕೆ ಇಟ್ಟೆ ಎಂದರೆ ಸರಿಯಲ್ಲ. ಇದೇ ವಿಷಯವಾಗಿ ನಮ್ಮ ಮನೆಯಲ್ಲಿ ಒಂದು ಪಂಚಾಯತಿ ಸಹ ಆಯಿತು ಎಂದರೆ ಸರಿಯಲ್ಲ. ಸದರಿ ಪಂಚಾಯತಿ ಕಡದಕಟ್ಟಿ ಪಾಪಣ್ಣ ಮತ್ತು ಭಂಡಾರಹಳ್ಳಿಯ ರೋಹಿಣಿ ಕುಮಾರ್ ಎಂಬುವವರು ಭಾಗವಹಿಸಿದ್ದರು ಎಂದರೆ ಸರಿಯಲ್ಲ. ಪಂಚಾಯತಿದಾರರು ಬುದ್ಧಿ ಮಾತು

ಹೇಳಿದರು ನಾನು ಪ್ರತಿವಾದಿಗೆ ಚೀಟಿ ಹಣ ವಾಪಸ್ಸು ಕೊಡಲಿಲ್ಲ ಮತ್ತು ನಿ.ಪಿ.-1 ರ ಚೆಕ್ ನ್ನು ಹಿಂದಿರುಗಿಸಿಲ್ಲ ಎಂದರೆ ಸರಿಯಲ್ಲ.

10. ಚೀಟಿ ಕಮಿಷನ್ ಹಣದ ಭದ್ರತೆಗಾಗಿ ಪ್ರತಿವಾದಿಯಿಂದ ನನ್ನ ಗಂಡ ಪಡೆದುಕೊಂಡಿದ್ದ ನಿ.ಪಿ.-1 ರ ಚೆಕ್ ನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ದಾವೆ ದಾಖಲಿಸಿದ್ದೇನೆ ಎಂದರೆ ಸಾಕ್ಷಿ ಚೀಟಿ ವ್ಯವಹಾರವೇ ನಡೆದಿಲ್ಲ ಎನ್ನುತ್ತಾರೆ. ಪ್ರತಿವಾದಿ ನನ್ನಿಂದ ಯಾವುದೇ ಸಾಲ ಪಡೆದುಕೊಂಡಿಲ್ಲ ಹಾಗಾಗಿ ಈ ದಾವೆಯಲ್ಲಿ ಕೇಳಿರುವ ಪರಿಹಾರ ಪಡೆಯಲು ಅರ್ಹಳಲ್ಲ ಎಂದರೆ ಸರಿಯಲ್ಲ. ದುರ್ಲಾಭ ಪಡೆಯುವ ಉದ್ದೇಶದಿಂದ ಸುಳ್ಳು ದಾವೆ ಹಾಗೂ ಪ್ರಮಾಣ ಪತ್ರವನ್ನು ಸಲ್ಲಿಸಿ ಸುಳ್ಳು ಸಾಕ್ಷಿ ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

ಮರುವಿಚಾರಣೆ: ಇಲ್ಲ.

(ಮುಕ್ತ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನದಂತೆ ಬೆರಳೆಚ್ಚು ಮಾಡಿಸಲಾಯಿತು)

ಓ.ಹೆ.ಕೆ. ಸರಿ ಇದೆ.

**ಪ್ರಧಾನ ಸಿವಿಲ್ ನ್ಯಾಯಾಧೀಶರು,
ಭದ್ರಾವತಿ.**